

ಜಯತು ಕೋದಂಡರಾಮ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 246.
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 243.
- 3. Note:** This song is not available in Shri Betageri Krishna Sharma and Shri Bengeri Huchha Rayaru books.
- 4. Note:** Lyrics given here are as per Ref. 1. The wordings in Ref. 2 are same as in Ref. 1.
- 5. Note:** Singer has followed these lyrics.

ರಾಗ: ನಾಟಿ

ತಾಳ: ಝಂಪೆ

ಜಯತು ಕೋದಂಡರಾಮ, ಜಯತು ದಶರಥ ರಾಮ, || ಪ ||

ಜಯತು ಸೀತಾರಾಮ, ಜಯತು ರಘುರಾಮ, ಜಯತು ಜಯತು || ಅಪ ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೆ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಯವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ ರಘುರಾಮ || ೧ ||

ಬಲಿಯೊಳ್ ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ || ೨ ||

ವಸುದೇವ ಸುತನೆನಿಸಿ ವನಿತೆಯರ ಪ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರ ವಿಠಲ ನೀ ಪಾಲಿಸೈ
ಬಿಸಜಾಕ್ಷ ಅಯೋಧ್ಯ ಪುರವಾಸ ರಘುರಾಮ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಇಲ್ಲಿ ರಾಮಾವತಾರವನ್ನೇ ಮುಖ್ಯವಾಗಿ ಹಿಡಿದು ಉಳಿದ ಅವತಾರಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ.

ತಮದೈತ್ಯ - ಕತ್ತಲೆಯೆಂಬ ಶತ್ರು, ಅಜ್ಞಾನ; ವೇದವಿದ್ಯಾ ವಿರೋಧಿಯಾದುದು; ಮಧು-ಕೈಟಭರ ಸ್ವರೂಪ.

ಮಡುಹಿ - ಕೊಂದು.

ನೆಗಹಿ - ಎತ್ತಿಹಿಡಿದು.

ಈರಡಿಮಾಡಿ - ಇಡೀ ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದು.

ಭಲದಿಂದ - ತನ್ನ ತಂದೆ ಜಮದಗ್ನಿಯನ್ನು ಕ್ಷತ್ರಿಯರಾಜನೊಬ್ಬನು (ಕಾರ್ತವೀರ್ಯ) ಕೊಂದನೆಂದು ದ್ವೇಷದಿಂದ.

ಲಲನೆಗೋಸುಗ - ಸೀತಾಸ್ವೇಷಣೆಯ ನೆವದಿಂದ.

ವನಿತೆಯರ ವ್ರತ ಕೆಡಿಸಿ - ಬೌದ್ಧಾವತಾರ. ತ್ರಿಪುರಗಳಲ್ಲಿದ್ದ ಮಡುವಿನ ನೀರನ್ನು ಬತ್ತಿಸಿ, ಜಲಕ್ರೀಡೆಯಾಡುತ್ತಿದ್ದ ತ್ರಿಪುರ ವನಿತೆಯರನ್ನು ಒಲಿಸಿಕೊಂಡು ದೈತ್ಯರನ್ನು ಕೊಂದ ಘಟನೆ.

ತುರಗ = ಕುದುರೆ

ಬಿಸಜಾಕ್ಷ = ಕಮಲದಂತೆ ಕಣ್ಣು ಉಳ್ಳವನು, ಕೃಷ್ಣ

Classification: Keerthane

Ankita: purandara vittala

Location: NA

Category: dashavatara

Sub-Category: dashavatara, rama, Dasharatha, sita, asura, priti, preeti, bhaya, bali, dana, bhumi, ravana, Krishna, hennu, vrata, kudure, ayodhya,

Pravachana: NA

Explanation: NA